



ಸಿಟ್ಟೂ ಒಂದು ಆಯುಧ

ಬಾಲಾಜಿ ಶರ್ಮ
ಸ್ವಾರ್ಸುವರ್ಣದ 'ಅಮೃತ ವರ್ಷಿಣಿ'ಯ ವಿಜಯ್

★ ನಿಮ್ಮ ಬಗ್ಗೆ ನೀವು ಹೇಳುವುದಾದರೆ...

ಚಿಂತಾಮಣಿ ನಮ್ಮೂರು. ಓದಲೆಂದು ಬೆಂಗಳೂರಿಗೆ ಬಂದೆ. ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಟಾಂಗ್ ಸೇರಿದೆ. ಬಾಲ್ಯದಿಂದಲೇ ನನಗೆ ಎರಡು ಚಟಗಳು ನನ್ನ ಜೊತೆಗೆ ಬೆಳೆದಿದ್ದವು. ಒಂದು ಫೋಟೋಗ್ರಫಿ. ಮತ್ತೊಂದು ಕೊರಿಯೋಗ್ರಫಿ. ಎಲ್ಲಾ ರೀತಿಯ ಫೋಟೋಗ್ರಫಿಯನ್ನು ಮಾಡುತ್ತೇನೆ. ಅದರಲ್ಲಿ ಪಕ್ಕಾ ವೃತ್ತಿಪರ. ಇದನ್ನು ನನ್ನ ತಂದೆ ಸುಬ್ಬುಕೃಷ್ಣ ಅವರಿಂದ ಕಲಿತೆ. 68 ವರ್ಷ ತುಂಬಿರುವ ಅವರು ಈಗಲೂ ಅದನ್ನು ಮಾಡುತ್ತಾರೆ. ಮದುವೆ, ಶುಭಸಮಾರಂಭ, ಕಾಲೇಜು ಕಾರ್ಯಕ್ರಮಗಳೂ ಸೇರಿದಂತೆ ವ್ಯವಸ್ಥೆ ಜೀವಿಗಳ ಚಿತ್ರವನ್ನು ತೆಗೆಯುತ್ತೇನೆ. ಹೊಸ ಹೊಸ ಲೆನ್ಸ್‌ಗಳನ್ನು ಖರೀದಿಸಿ ನನ್ನ ಕ್ಯಾಮರಾವನ್ನು ಅಪ್‌ಡೇಟ್ ಮಾಡುತ್ತಾ ನಾನೂ ಅಪ್‌ಡೇಟ್ ಆಗುತ್ತೇನೆ.

ಬಾಲ್ಯದಲ್ಲಿಯೇ ಕೂಚಿಪುಡಿ ಸೇರಿದಂತೆ ಹಲವು ನೃತ್ಯ ಪ್ರಕಾರಗಳನ್ನು ಅಭ್ಯಾಸ ಮಾಡಿದ್ದೆ. ಅದು ನನಗೆ ಬೆಂಗಳೂರಿನಲ್ಲಿ ಸಣ್ಣ ಆದಾಯವನ್ನು ತಂದುಕೊಡುತ್ತದೆ ಎಂದು ಹಲವು ಶಾಲೆ ಕಾಲೇಜುಗಳಲ್ಲಿ ಡಾನ್ಸ್ ಹೇಳಿಕೊಡುತ್ತಿದ್ದೆ. ಆಮೂಲಕ ಸಣ್ಣ ಸಂಪಾದನೆಯೂ ಆಯಿತು. ಅಲ್ಲಿಂದ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ. ಅಮೃತವರ್ಷಿಣಿಯ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದೇನೆ.

★ ನಟನೆ ಆರಂಭ ಹೇಗಾಯಿತು?

'ಕುರಿಗಳು ಸರ್' ಕುರಿಗಳು' ಜನರನ್ನು ಬತ್ತೂ ಮಾಡುವ ಕಾರ್ಯಕ್ರಮ ಅದರಲ್ಲಿ ಚಿಕ್ಕ ಪಾತ್ರ ಮಾಡಿದೆ. 'ಎಸ್ಸೆಸ್ಸೆಲ್ಲಿ ನನ್ನ ಕೃಷ್ಣ'ನಲ್ಲಿ ಸೈಡ್ ರೋಲ್ ಮಾಡಿದೆ. ಅಷ್ಟರಲ್ಲಿ ಗೆಜ್ಜಿನಾಡ ವಿಜಯ್‌ಕುಮಾರ್ ನನಗೆ 'ಬಾ ನನ್ನ ಸಂಗೀತ'ದಲ್ಲಿ ಪ್ರಧಾನ ಪಾತ್ರ ಕೊಟ್ಟರು. ಅದಾದ ಮೇಲೆ 'ಅಮೃತವರ್ಷಿಣಿ' ಇದು ನನ್ನ ವೃತ್ತಿ ಬದುಕಿಗೆ ಮಹತ್ವದ ತಿರುವು ಕೊಟ್ಟಿತು. ಹಿರಿಯರು ಹಾಗೂ

ಖ್ಯಾತನಾಮರ ಜೊತೆ ನಟಿಸುವ ಅವಕಾಶ ಒದಗಿತು. ನನಗೂ ಸಿನಿಮಾದಲ್ಲಿ ನಟಿಸುವ ಕನಸು ಚಿಗುರೊಡೆಯಿತು. ಅದಕ್ಕೆ ಅವಕಾಶಗಳು ಬರ್ತಾ ಇವೆ. ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಒಬ್ಬ ಕಲಾವಿದನಾಗಿ ಕಲಿಯುತ್ತಿದ್ದೇನೆ. ದೇಹ ಮತ್ತು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದೇನೆ.

★ ಎಂತಹ ಪಾತ್ರ ಬಯಸುತ್ತೀರಿ?

ಪಾತ್ರಕ್ಕೆ ಜೀವ ತುಂಬುವಂತಿರಬೇಕು. ಆ ಮೂಲಕ ನಟನೊಬ್ಬ ಹೊರಹೊಮ್ಮಬೇಕು. ನನಗೆ ಎಂತಹ ಪಾತ್ರವಾದರೂ ಸರಿ. ಒಂದೆಂದರೆ ಅಭಿನಯಕ್ಕೆ ಅವಕಾಶ ಇರಬೇಕು. ನಟನೆಗೆ ನನ್ನ ದೇಹವನ್ನು ಒಗ್ಗಿಸಿದ್ದೇನೆ. ದೇಹಭಾಷೆಯನ್ನೂ ಸಿದ್ಧಗೊಳಿಸಿದ್ದೇನೆ.

★ ನಿಮಗೆ ತುಂಬಾ ಸಿಟ್ಟಿನ ಹೌದಾ?

ಸಿಟ್ಟೂ ಒಂದು ಆಯುಧ. ನನಗೂ ಸಿಟ್ಟು ಬರುತ್ತದೆ. ಸುಖಾ ಸುಮ್ಮನೆ ಕೂಗಾಡುವುದೂ ಇಲ್ಲ. ಹಾಗೆಂದು ರೇಗಾಡುವುದಾಗಲಿ ಭಾಷೆಯ ಮಿತಿಯನ್ನು ಎಂದೂ ತಪ್ಪುವುದಿಲ್ಲ. ಸಿಟ್ಟನ್ನು ತೋರಿಸಲೂ ಗೌರವ ಮಾರ್ಗ ಇದೆ ಅದನ್ನು ಅನುಸರಿಸುತ್ತೇನೆ. ನನಗೆ ಎಲ್ಲದರಲ್ಲೂ ಕರಾರುವಕ್ಕಾಗಿ ಇರಬೇಕು. ಯಾವುದೇ ಸಭೆ ಸಮಾರಂಭಕ್ಕೆ ಹೋದರೂ ಸಮಯಕ್ಕೆ ಸರಿಯಾಗಿ ಹೋಗುತ್ತೇನೆ. ಅಲ್ಲಿ ಒಂದು ಪಕ್ಷ ಫೋಟೋಗ್ರಫಿ ಮಾಡಿದರೆ... ವೇದಿಕೆಯ ಮೇಲಿದ್ದ ಅತಿಥಿಗಳು ಕೆಳಗೆ ಇಳಿಯುವ ಹೊತ್ತಿಗೆ ಅವರ ಕೈಗೆ ಆ ಸಮಾರಂಭದ ಫೋಟೋ ಕೊಟ್ಟಿರುತ್ತೇನೆ.

★ ಆಹಾರ— ತಾಲೀಮನ್ನು ಹೇಗೆ ನಿರ್ವಹಿಸುತ್ತೀರಿ?

ಪಕ್ಕಾ ಸಸ್ತಾಹಾರಿ. ಹಾಗೆಂದು ಮಾಂಸಾಹಾರದ ಬಗ್ಗೆ ತಿರಸ್ಕಾರ ಏನೂ ಇಲ್ಲ. ತರಕಾರಿ— ಹಣ್ಣು ನನ್ನ ಆಹಾರದ ದೊಡ್ಡಭಾಗ. ಮೊಳಕೆ ಕಾಳು, ಬಾದಾಮಿ ತಿನ್ನುತ್ತೇನೆ. ಬೇಗ ಮಲಗಿ ಬೇಗ ಎಳುತ್ತೇನೆ. ಬೆಳಿಗ್ಗೆ 4.30ಕ್ಕೆ ಸ್ವಲ್ಪ ದೇಹವನ್ನು ದಂಡಿಸುತ್ತೇನೆ. ದೇಹವನ್ನು ಮನಸ್ಸಿಗೆ ತಕ್ಕಂತೆ ಹೊಂದಿಸಿದ್ದೇನೆ. ಇದರಿಂದ ಒಳ್ಳೆಯ ಸಾಮರ್ಥ್ಯ ಬಂದಿದೆ. ಎಷ್ಟೇ ದುಡಿದರೂ. ಕುಣಿದರೂ ಆಯಾಸ ಅಂತ ಅನ್ನಿಸುವುದಿಲ್ಲ.

■ ರಾಗು